



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬ಎ Part -VIA	ಮೈಸೂರು, ಬುಧವಾರ, ೦೬, ನವೆಂಬರ್, ೨೦೨೪ (ಕಾರ್ತಿಕಾ, ೧೫, ಶಕವರ್ಷ, ೧೯೪೬) MYSURU, WEDNESDAY, 06, NOVEMBER, 2024 (KARTHIKA, 15, SHAKAVARSHA, 1946)	ನಂ. ೩೮ No. 38
-----------------------	---	------------------

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ, ಹಾಸನ.

ಪ್ರಪತ್ರ-೨  
(ನಿಯಮ 12(2)ನ್ನು ನೋಡಿ)  
:: ಅಧಿನೂಚನೆ ::

ನಂ: ಚುನಾವಣೆ(2) 05/2024-25

ದಿನಾಂಕ: 06-11-2024.

1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ 9-ಜಿನ್ನೇನಹಳ್ಳಿ ಗ್ರಾಮ ಪಂಚಾಯಿತಿಯ 2-ಜಿನ್ನೇನಹಳ್ಳಿ-2 ಕ್ಷೇತ್ರದಲ್ಲಿ ಶ್ರೀ ಗೋವಿಂದಯ್ಯ ರವರ ಮರಣದಿಂದಾಗಿ ತೆರವಾದ ಸದಸ್ಯ ಸ್ಥಾನವನ್ನು ತುಂಬಲು ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ಆದೇಶ ಸಂಖ್ಯೆ: SECK-RLB-BELN(GP)1-2023, E-81253, ದಿನಾಂಕ: 18-10-2024 ರಂತೆ ನಿಗದಿಪಡಿಸಿರುವ ವೇಳಾಪಟ್ಟಿಯನ್ನು ಅನುಸರಿಸಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 308ಎಎ ಮತ್ತು 308 ಎಜಿ ರನ್ವಯ ನಿಯಮಕ್ಕನುಸಾರವಾಗಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾದ ಸತ್ಯಭಾಮ ಸಿ, ಭಾ.ಆ.ಸೇ. ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.

ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿಗಳ ಕ್ಷೇತ್ರಗಳ ಸದಸ್ಯರ ಸ್ಥಾನದ ಸಂಖ್ಯೆ ಮತ್ತು ಮೀಸಲಾತಿಯ ವಿವರಗಳು

ಕ್ರ. ಸಂ.	ಗ್ರಾಮ ಪಂಚಾಯಿತಿಯ ಹೆಸರು	ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ	ನಿಗದಿಯಾಗಿರುವ ಮೀಸಲಾತಿ ಸ್ಥಾನ	ಸದಸ್ಯ ಸ್ಥಾನದ ಸಂಖ್ಯೆ
1	9-ಜಿನ್ನೇನಹಳ್ಳಿ	2-ಜಿನ್ನೇನಹಳ್ಳಿ-2	ಅನುಸೂಚಿತ ಜಾತಿ	1

1	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	12-11-2024 (ಮಂಗಳವಾರ)
2	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	13-11-2024 (ಬುಧವಾರ)
3	ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	15-11-2024 (ಶುಕ್ರವಾರ)

4	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ)	23-11-2024 (ಶನಿವಾರ)
5	ಮರು ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ)	25-11-2024 (ಸೋಮವಾರ)
6	ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕಿನ ಕೇಂದ್ರ ಸ್ಥಳಗಳಲ್ಲಿ)	26-11-2024 (ಮಂಗಳವಾರ)
7	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	26-11-2024 (ಮಂಗಳವಾರ)

(ಸತ್ಯಭಾಮ ಸಿ, ಭಾ.ಆ.ಸೇ.)  
ಜಿಲ್ಲಾಧಿಕಾರಿ  
ಮತ್ತು ಜಿಲ್ಲಾ ಚುನಾವಣಾಧಿಕಾರಿ,  
ಹಾಸನ ಜಿಲ್ಲೆ, ಹಾಸನ.